



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IV A	ಬೆಂಗಳೂರು, ಶುಕ್ರವಾರ, ೨೪, ಡಿಸೆಂಬರ್, ೨೦೨೧(ಪುಷ್ಯ, ೦೩, ಶಕವರ್ಷ, ೧೯೪೩) BENGALURU, FRIDAY, 24, DECEMBER, 2021(PUSHYA, 03, SHAKAVARSHA, 1943)	ನಂ. ೯೬೫ No. 965
-------------------------	---	--------------------

KARNATAKA LEGISLATIVE ASSEMBLY  
FIFTEENTH LEGISLATIVE ASSEMBLY  
ELEVENTH SESSION

THE KARNATAKA APPROPRIATION (No.4) BILL, 2021  
(L.A. Bill No. 49 of 2021)

A Bill to authorize payment and appropriation of certain further sums from and out of the Consolidated Fund of the State of Karnataka for the Services of the Financial year **2021-22**.

Where as it is expedient to authorize payment and appropriation of certain further sums from and out of the Consolidated Fund of the State for the services of the Financial Year **2021-22**.

Be it enacted by the Karnataka State Legislature in the SEVENTY SECOND Year of the Republic of India as follows:-

**1.Short Title:** This Act may be called the Karnataka Appropriation(No.4) Act,2021.

**2. Issue of Rupees 357467.00 Lakhs** out of the Consolidated Fund of the State of Karnataka for the Financial year **2021-22**:From and out of the Consolidated Fund of the State of Karnataka, there may be paid and applied sums not exceeding those specified in column 5 of the Schedule amounting in the aggregate to the sum of Rupees **Three thousand five hundred and seventy four crore and sixty seven lakhs** towards defraying the several charges which will come in the course of payment during the Financial Year 2021-22 in respect of the services specified in column 2 of the Schedule.

**3.Appropriation:-** The sums authorized to be paid and applied from and out of the Consolidated Fund of the State by this Act shall be appropriated for the services and purposes expressed in the Schedule in relation to the said year.

## SCHEDULE

(See Sections 2 and 3)

(Din lakhs)

Demand No.	Service & Purpose		Sums not exceeding		Total
			voted by the Legislative Assembly	Charged on the consolidated Fund	
1	2		3	4	5
01	Agriculture and Horticulture	Revenue	20,864.23	...	20,864.23
02	Animal Husbandry and Fisheries	Revenue	1.26	...	1.26
		Capital	2,064.33	...	2,064.33
03	Finance	Revenue	105.00	...	105.00
		Capital	241.00	...	241.00
04	Department of Personnel and Administrative Reforms	Revenue	1,850.31	25.00	1,875.31
05	Home and Transport	Revenue	14,400.87	...	14,400.87
		Capital	599.36	...	599.36
06	Infrastructure Development	Revenue	404.94	...	404.94
		Capital	326.00	...	326.00
07	Rural Development and Revenue Panchayath Raj		2,693.04	...	2,693.04
08	Forest, Ecology and Environment	Revenue	16,027.23	...	16,027.23
09	Co-operation	Capital	936.00	...	936.00
10	Social Welfare	Revenue	3,760.00	...	3,760.00
11	Women and Child Development	Revenue	10,720.00	...	10,720.00
		Capital	128.82	...	128.82
12	Information, Tourism and Youth Services	Revenue	1,616.00	...	1,616.00
		Capital	4,046.00	...	4,046.00
13	Food and Civil Supplies	Revenue	449.00	...	449.00
14	Revenue	Revenue	82,151.27	...	82,151.27
		Capital	4,169.00	8,390.00	12,559.00
16	Housing	Revenue	3,773.00	...	3,773.00

**SCHEDULE**  
**(See Sections 2 and 3)**

(Din lakhs)

			Sums not exceeding		
Demand No.	Service & Purpose		voted by the Legislative Assembly	Charged on the consolidated Fund	Total
1	2		3	4	5
17	Education	Revenue	2,409.00	...	2,409.00
		Capital	17,685.00	...	17,685.00
18	Commerce and Industries	Revenue	1,147.11	...	1,147.11
		Capital	264.68	...	264.68
19	Urban Development	Revenue	77,612.00	...	77,612.00
		Capital	3,919.50	...	3,919.50
20	Public Works	Revenue	121.72	...	121.72
21	Water Resources	Revenue	2.00	...	2.00
		Capital	20,000.00	...	20,000.00
22	Health and Family Welfare	Revenue	11,396.02	...	11,396.02
		Capital	10,333.33	...	10,333.33
23	Labour& Skill Development	Revenue	15,013.67	...	15,013.67
24	Energy	Revenue	6,969.29	...	6,969.29
25	Kannada and Culture	Revenue	510.00	...	510.00
26	Planning, Statistics, Science and Technology	Revenue	10,000.00	...	10,000.00
27	Law	Revenue	286.89	32.11	319.00
28	Parliamentary Affairs and Legislation	Revenue	2.00	20.00	22.00
29	Debt Servicing	Revenue	...	1.01	1.01
		Capital	...	0.01	0.01
	Total	Revenue	2,84,285.85	78.12	2,84,363.97
		Capital	64,713.02	8,390.01	73,103.03
	GRAND TOTAL		3,48,998.87	8,468.13	3,57,467.00

---

**STATEMENT OF OBJECTS AND REASONS**

This Bill is introduced in pursuance of the provisions of Article 205 (1) (a) of the Constitution of India to provide for the appropriation out of the Consolidated Fund of the State towards defraying the several charges which will come in course of payment during the part of the Financial Year 2021-22.

**Basavaraj Bommai**  
Chief Minister and  
Minister for Finance

**M.K. Vishalakshi**  
Secretary (I/c)  
Karnataka Legislative Assembly



**ಕರ್ನಾಟಕ ವಿಧಾನಸಭೆ**  
**ಹದಿನೈದನೇ ವಿಧಾನಸಭೆ**  
**ಹನ್ನೊಂದನೇ ಅಧಿವೇಶನ**

**ಕರ್ನಾಟಕ ಧನ ವಿನಿಯೋಗ (ಸಂಖ್ಯೆ: 4) ವಿಧೇಯಕ, 2021**

**(2021ರ ವಿಧಾನಸಭೆಯ ವಿಧೇಯಕ ಸಂಖ್ಯೆ-49)**

2021-22ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಒಂದು ವಿಧೇಯಕ.

2021-22ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಆ ಪೈಕಿಯಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡುವುದು ಯುಕ್ತವಾಗಿರುವುದರಿಂದ :

ಇದು ಭಾರತ ಗಣರಾಜ್ಯದ ಎಪ್ಪತ್ತೆರಡನೆಯ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮಿತವಾಗಲಿ.

**1.ಸಂಕ್ಷಿಪ್ತ ಹೆಸರು:** ಈ ಅಧಿನಿಯಮವನ್ನು ಕರ್ನಾಟಕ ಧನ ವಿನಿಯೋಗ (ಸಂಖ್ಯೆ:4) ಅಧಿನಿಯಮ, 2021ಎಂದು ಕರೆಯತಕ್ಕದ್ದು.

**2.ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ:** 2021-22ನೇ ಹಣಕಾಸು ವರ್ಷಕ್ಕಾಗಿ 357467.00 ಲಕ್ಷ ರೂಪಾಯಿಗಳ ನೀಡಿಕೆ: ಅನುಸೂಚಿಯ 2ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾದ ಸೇವೆಗಳ ಸಂಬಂಧದಲ್ಲಿ 2021-22ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ಅನುಸೂಚಿಯ 5ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾಗಿರುವ ಮೂರುಸಾವಿರದಐದು ನೂರ ಎಪ್ಪತ್ನಾಲ್ಕು ಕೋಟಿ ಅರವತ್ತೇಳು ಲಕ್ಷ ರೂಪಾಯಿಗಳು ಮೀರದಷ್ಟು ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು ಮತ್ತು ಉಪಯೋಗಿಸತಕ್ಕದ್ದು.

**3.ಧನವಿನಿಯೋಗ:** ಈ ಅಧಿನಿಯಮದ ಮೂಲಕ, ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡಲು ಮತ್ತು ಉಪಯೋಗಿಸಲು ಅಧಿಕಾರ ನೀಡಲಾದ ಮೊತ್ತಗಳನ್ನು ಸದರಿ ವರ್ಷಕ್ಕೆ ಸಂಬಂಧಪಟ್ಟಂತೆ ಅನುಸೂಚಿಯಲ್ಲಿ ತಿಳಿಸಲಾದ ಸೇವೆಗಳು ಮತ್ತು ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು.

**ಅನುಸೂಚಿ**  
**(2 ಮತ್ತು 3ನೇ ಪ್ರಕರಣಗಳನ್ನು ನೋಡಿ)**

(ಲಕ್ಷ ರೂ. ಗಳಲ್ಲಿ)

		ಮೀರದ ಮೊಬಲಗು		
ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	ಒಟ್ಟು
1	2	3	4	5
01	ಕೃಷಿ ಮತ್ತು ತೋಟಗಾರಿಕೆ ರಾಜಸ್ವ	20,864.23	...	20,864.23
02	ಪಶುಸಂಗೋಪನೆ ಮತ್ತು ಮೀನುಗಾರಿಕೆ ರಾಜಸ್ವ	1.26	...	1.26
	ಬಂಡವಾಳ	2,064.33	...	2,064.33
03	ಆರ್ಥಿಕ ರಾಜಸ್ವ	105.00	...	105.00
	ಬಂಡವಾಳ	241.00	...	241.00
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರಾಜಸ್ವ	1,850.31	25.00	1,875.31
05	ಒಳಾಡಳಿತ ಮತ್ತು ಸಾರಿಗೆ ರಾಜಸ್ವ	14,400.87	...	14,400.87
	ಬಂಡವಾಳ	599.36	...	599.36
06	ಮೂಲಭೂತ ಸೌಕರ್ಯ ಅಭಿವೃದ್ಧಿ ರಾಜಸ್ವ	404.94	...	404.94
	ಬಂಡವಾಳ	326.00	...	326.00
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ರಾಜಸ್ವ	2,693.04	...	2,693.04
08	ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ರಾಜಸ್ವ	16,027.23	...	16,027.23
09	ಸಹಕಾರ ಬಂಡವಾಳ	936.00	...	936.00
10	ಸಮಾಜ ಕಲ್ಯಾಣ ರಾಜಸ್ವ	3,760.00	...	3,760.00
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜಸ್ವ	10,720.00	...	10,720.00
	ಬಂಡವಾಳ	128.82	...	128.82
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ರಾಜಸ್ವ	1,616.00	...	1,616.00
	ಸೇವೆಗಳು ಬಂಡವಾಳ	4,046.00	...	4,046.00
		449.00	...	449.00
13	ಆಹಾರ ಮತ್ತು ನಾಗರಿಕ ಸರಬರಾಜು ರಾಜಸ್ವ			
14	ಕಂದಾಯ ರಾಜಸ್ವ	82,151.27	...	82,151.27
	ಬಂಡವಾಳ	4,169.00	8,390.00	12,559.00
16	ವಸತಿ ರಾಜಸ್ವ	3,773.00	...	3,773.00

**ಅನುಸೂಚಿ**  
**(2 ಮತ್ತು 3ನೇ ಪ್ರಕರಣಗಳನ್ನು ನೋಡಿ)**

(ಲಕ್ಷರೈ ಗಳಲ್ಲಿ)

		ಮೀರದ ಮೊಬಲಗು		
ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	ಒಟ್ಟು
1	2	3	4	5
17	ಶಿಕ್ಷಣರಾಜಸ್ವ	2,409.00	...	2,409.00
	ಬಂಡವಾಳ	17,685.00	...	17,685.00
18	ವಾಣಿಜ್ಯ ಮತ್ತು ಕೈಗಾರಿಕೆ ರಾಜಸ್ವ	1,147.11	...	1,147.11
	ಬಂಡವಾಳ	264.68	...	264.68
19	ನಗರಾಭಿವೃದ್ಧಿ ರಾಜಸ್ವ	77,612.00	...	77,612.00
	ಬಂಡವಾಳ	3,919.50	...	3,919.50
20	ಲೋಕೋಪಯೋಗಿ ರಾಜಸ್ವ	121.72	...	121.72
21	ಜಲಸಂಪನ್ಮೂಲ ರಾಜಸ್ವ	2.00	...	2.00
	ಬಂಡವಾಳ	20,000.00	...	20,000.00
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜಸ್ವ	11,396.02	...	11,396.02
	ಬಂಡವಾಳ	10,333.33	...	10,333.33
23	ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ರಾಜಸ್ವ	15,013.67	...	15,013.67
24	ಇಂಧನ ರಾಜಸ್ವ	6,969.29	...	6,969.29
25	ಕನ್ನಡ ಮತ್ತು ಸಂಸ್ಕೃತಿ ರಾಜಸ್ವ	510.00	...	510.00
26	ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ರಾಜಸ್ವ	10,000.00	...	10,000.00
27	ಕಾನೂನು ರಾಜಸ್ವ	286.89	32.11	319.00
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ರಾಜಸ್ವ	2.00	20.00	22.00
29	ಋಣ ಮೇಲುಸ್ತುವಾರಿ ರಾಜಸ್ವ	...	1.01	1.01
	ಬಂಡವಾಳ	...	0.01	0.01
	<b>ಮೊತ್ತ</b>	<b>2,84,285.85</b>	<b>78.12</b>	<b>2,84,363.97</b>
	<b>ರಾಜಸ್ವ</b>	<b>64,713.02</b>	<b>8,390.01</b>	<b>73,103.03</b>
	<b>ಬಂಡವಾಳ</b>	<b>3,48,998.87</b>	<b>8,468.13</b>	<b>3,57,467.00</b>
	<b>ಒಟ್ಟು ಮೊತ್ತ</b>			

## ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

2021-22ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ರಾಜ್ಯದ ಸಂಚಿತ ನಿಧಿಯೊಳಗಿನಿಂದ ವಿನಿಯೋಗಿಸಲು ಭಾರತ ಸಂವಿಧಾನದ 205ನೇ(1)(ಎ)ಅನುಚ್ಛೇದದ ಉಪಬಂಧಗಳಿಗನು ಸಾರವಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ.

**ಬಸವರಾಜ ಬೊಮ್ಮಾಯಿ**

ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು

**ಎಂ.ಕೆ. ವಿಶಾಲಾಕ್ಷಿ**

ಕಾರ್ಯದರ್ಶಿ (ಪ್ರ)

ಕರ್ನಾಟಕ ವಿಧಾನ ಸಭೆ